

ಒಬ್ಬ ಕೈಸ್ತನು ಮಾಡಬೇಕಾದ “ಒಂದು” ಕಾರ್ಯ

ಅಥವಾ ನಂಗತಿ

(ಫಿಳಿಪ್ಪಿಯವರಿಗೆ 1:27-30)

ಕೈಸ್ತರು ಇಂತಿಂಥ ಕಾರ್ಯಗಳನ್ನು ಮಾಡಲೇಬೇಕು ಎಂಬುದಾಗಿ ಹೀಳುವ ತನಂಗಿಗಳ ಹಾಗೂ ಬೋಧಕರುಗಳ ಬಗ್ಗೆ ಬೇನರೆಗೊಂಡಿದ್ದಿರೋ? ದೈವಿಕ ಜೀವಿತದ ಬಗ್ಗೆ ನಲಹೆ ಸಾಜನೆಗಳನ್ನು ಕೇಳಣಿಸಿಕೊಳ್ಳುವಳ್ಳ ಅಯಾನಪಾರಿದೆಯೇ, ಇತರಲಿಗೆ ನಹಾಯಸುವಳ್ಳ, ಆರಾಧನೆ ಮಾಡುವಳ್ಳ, ಮತ್ತು ಇತರಲಿಗೆ ಬೋಧಿಸುವ ಕುಲತು ಬೇನರೆಗೊಂಡಿದ್ದಿರೋ? ಯೆಸುವನ್ನು ಹಿಂಬಾಣಸುವಳ್ಳ ಅಗತ್ಯಬಿರುವ ಬಿಷಯಗಳ ಸಂಕ್ಷಿಪ್ತವಾದ ಪದಗಳಾಗಿರ ಬೇಕು. ಎಂಬುದಾಗಿ ಬಯಸುವಿರೋ? ಹಾಗಿದ್ದರೆ, ದೈವಾಗಿಲ್ಲ - ಫಿಳಿಪ್ಪಿ 1:27ರಲ್ಲ ಹೊಲನು ಇದನ್ನೇ ಮಾಡಿದ್ದಾನೆ:

ಹೇಗೂ ಕೈಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಲಿ. ಅಗ ನಾನು ಬಂದು ನಿಮ್ಮನ್ನು ನೋಡಿದರೂ ಸಲಯೇ, ದಾರದಳಿಯಾದ್ದು ನಿಮ್ಮ ಸುದ್ದಿಯನ್ನು ತೇಜಿಸಿದರೂ ಸಲಯೇ, ನೀವು ನಿಮ್ಮ ಬಿರೋಧಿಗಳಿಗೆ ಯಾವ ಬಿಷಯದಲ್ಲಾದರೂ ಹೆದರದೆ ಒಂದೇ ಅತ್ಯಾದಲ್ಲಿ ದೃಢಾಗಿ ನಿಂತು ಸುವಾರ್ತೆಯಲ್ಲಿಟ್ಟ ಸಂಜಕೆ ಗೊಂಡು ಬಿಕಂತ್ಯದಿಂದ ಹೊಲಾಡುವವರಾಗಿದ್ದಿಲ್ಲಿರೆಂದು ನಾನು ತಿಳಿದು ಕೊಳ್ಳುವೇನು.

“ಒಂದೇ” ಎಂಬ ಹದವನ್ನು ಗ್ರೀಕ್ ಭಾಷೆಯಲ್ಲ *monon* ಎಂಬ ಕ್ರಿಯಾಪದದಲ್ಲ ತೋಲನಲಾಗಿದೆ. “ಒಂದೇ ಏಕಾಗಂ ... ಎಂಬಥ್ರ ಕ್ರಿಯೆಗಳನ್ನು ಮಾಡಲು ನೇಮಕ ಗೊಂಡವಲಿಗೆ ಮಾತ್ರ ಬೀಳನಲಾಗಿದೆ.”¹ ಗೆರಾಲ್ಡ್ ಹಾಡ್ವೆಲ್ನ್‌ರವರು ಈ ಹದವನ್ನು “ಒಂದೇ ಮತ್ತು ಯಾವಾಗಲೂ,”² ಎಂಬುದಾಗಿ ಅನುವಾದ ಮಾಡಿ, ಅದರ ಬಿವರಣೆಯಲ್ಲ, “ಹೊಲನು ಈ ವಾರ್ಷಭಾಗವನ್ನು *monon* ಎಂಬ ಕ್ರಿಯಾಪದದಲ್ಲ ತಿಳಿಸಿರುವನು ... ಇದರ ಅಂತಿಮ ಅರ್ಥವೇನೆಂದರೆ ಒಂದು ಅಗತ್ಯವಾದ ಸಂಗತಿ ... ಇದರಲ್ಲ ಕೈಸ್ತನು ಯೋಗ್ಯವಾಗಿ ಜೀವಿ ನಬೆಳೆತು ... ಅದು ಕೈಸ್ತನ ಸುವಾರ್ತೆಗಾಗಿ ಮಾತ್ರ.”³ ಬಾರ್ತ್‌ಕ್ಲೆರಿಕಲ ರೆಜಿಸ್ಟರ್ ಯೆಲ್ಲಾಗೂ ಸಿನ್ನು ಮಾಡಲೇಬೇಕಾದ ಕಾರ್ಯ, ” ಮತ್ತು “ಅಗತ್ಯಬಿರುವ ಒಂದು ಸಂಗತಿ - ಎಂದು ವಿಶೇಷಿಸಿದ್ದಾರೆ. ಫಿಳಿಪ್ಪಿಯವರು ಅವರ ಸಂಜಕೆ ಹಾಗೂ ಸಿದ್ಧಿಷ್ಟ ಕಾರ್ಯಗಳಲ್ಲ ಯೋಗ್ಯ ರಾಗಿ ಜಿಬಿನಬೇಕಿತ್ತು.”⁴

ಇತರ ಬರಹಗಾರರು ನಹ ಮಾಡಲ್ಲಿಟ್ಟಿರುತ್ತಾರೆ. ಅಲೆಕ್ಸಾಂಡ್ರೋ ಚೌಪಿರ್ ರವರು ಬರೆದ, “ಒಂದೇ ಎಂಬ ಹದವು ಅಧ್ಯಾತ್ಮವಾದ ಶಕ್ತಿಯನ್ನು ಹೊಂದಿರುತ್ತದೆ ಹೊಲನು ನಹ ಈ ಒಂದು ಸಂಗತಿ ಮತ್ತು ಇದು ಒಂದೇ ಎಂದು ತಿಳಿಸಿದ್ದಾನೆ. ಬಿಶೇಷವಾದ ಕಾರ್ಯಗಳನ್ನು ಮಾಡುವದಕ್ಕೆ ಇತರ ಯಾವುದೇ ಕಾರ್ಯಗಳು ಅಡ್ಡಿಯಾಗಬಾರದು; ಇದು ಕ್ಷಾಮುಖ್ಯವಾದ ಕಾರ್ಯವಾಗಿರುತ್ತದೆ ...”⁵ ಜಾಲ್ರ್‌ ಎಂಡಮನ್‌ರವರು, “ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕು. ಎಂಬುದು ಕೈಸ್ತಿಗೆ ನಿಯಮವು ಮತ್ತು ಧರ್ಮವಾಗಿರುತ್ತದೆ.”⁶

ಹೊಲನು ಒಂದೇ ಎಂಬ ಹದದಲ್ಲ, ಕೈತ್ತತ್ವಕ್ಕೆ ಅವಶ್ಯವಿರುವ ನಂಜಕೆಯ ವಿಷಯಗಳನ್ನು ಅಳವಡಿಸಿರುವ ಯೋಜನೆಯನ್ನು ಸಿಂಹಿದ್ವಾನೆ: “ಸೀಮ್ ಮಾಡಬೇಕಾದ ಒಂದೇ ಸಂಗತಿಯೆನೆಂದರೆ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕು.” ಅದು ದಲಿಂದ ನಾಪುಗಳು, “ಅದು ಬ್ಯಾಥ್ಯರೆ - ಈಗ ನಾನು ಕ್ರಿಸ್ತನಂಗಿಗಳು ತಿಳಿಸಿರುವ ಇರೆ ವಿಷಯಗಳನ್ನು ಹಿಂಬಾಳುವದು ಅಗತ್ಯವಿರುವದಿಲ್ಲವೆಂದು ಯೋಜಿಸಬಹುದೆ?” ಇಲ್ಲ. ಹೊಲನ ವ್ಯಾಖ್ಯಾನವು ವಿಶೇಷ ಅರ್ಥವನ್ನು ನೂಡಿಸಿರುವದಲಿಂದ ಅವನು ಹೇಳಬೇಕಾದಂತ ವಿಷಯವನ್ನು ಹೇಳಬಾರದು ಎಂದು ತಿಳಿಯಲು ತಯಾರಿಸಬೇಕಿಲ್ಲ.

ಪರಲೋಕದ ತಂದೆಗೆ, ಮಕ್ಕಳು ಜವಾಬ್ದಾರಿಯಲ್ಲಿ ಪರಾಗಿ ಜೀವಿಸಬೇಕೆಂಬ ವಿಷಯವನ್ನು ಗ್ರಂಥಗಳಲ್ಲ ಆಗಾಗ್ಗೆ ಸಂಕ್ಷಿಪ್ತವಾಗಿ ಬಿವರಿಸಲಾಗಿದೆ. ಉದಾಹರಣೆಗೆ, ಹಳೆ ಒಡಂಬಿಕೆಯಲ್ಲ ಮೀರೆನು, “ನಾಯಿಯವನ್ನು ಅಜಲನುವದು, ಕರುಣೆಯಲ್ಲ ಅನಕ್ರೂಣಿಗಿರುವದು ಮತ್ತು ದೇವರಿಗೆ ನಷ್ಟವಾಗಿ ನಡೆದುಕೊಳ್ಳುವದು?” ಎಂದು ಬರದಿದ್ವಾನೆ (ಮಿತ್ರ 6:8). ಮೀರೆನು ಇದನ್ನು ನಮೂದಿಸಿರುವಲ್ಲ ರಜ್ಞಾಗಳ ಅನ್ವಯೆಲ್ಲಾಗೆ ಸಿಂಹಿರುವ ಸುಮಾರು ಆರುನೂರಕ್ಕಿಂತಲೂ ಹೆಚ್ಚಾಗಿರುವ ಹೊಳೆಯ ಕಟ್ಟಳೆಗಳನ್ನು ಮರೆತುಜಡಬೇಕು ಎಂಬ ನೂಜನೆಯಾಗಿರೆಯೇ? ಧರ್ಮಶಾಸ್ತ್ರದ ಕುಲತು (ಮತ್ತಾಯ 5:17, 18), ಯೀಂನು ಹೇಳಿದ್ದೇನೆಂದರೆ, “ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾದರೂ ಒಂದನ್ನು ಮೀರು ಜನಲಿಗೂ ಹಾಗೆ ಮೀರುವದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಜಿಕ್ಕಪನೆಸಿಕೊಳ್ಳುವನು” (ಮತ್ತಾಯ 5:19).

ಒಂದು ನಾಲ ಕ್ರಿಸ್ತನೇ, ಕಟ್ಟಳೆಗಳನ್ನು ನಂಕ್ಷಿತ್ತ ಹದಗಳಿಂದ: “ಸಿನ್ಹ ದೇವರಾಗಿರುವ ಶರ್ತನಾನ್ಯಾಸ ಸಿನ್ಹ ಶೂಳ ಹೃದಯದಿಂದಲೂ, ಸಿನ್ಹ ಶೂಳಶೂಳದಿಂದಲೂ, ಸಿನ್ಹ ಶೂಳ ಬುದ್ಧಿಯಿಂದಲೂ ಹೀಗೆನಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯಾದು. ಇದಕ್ಕೆ ಸಮಾನವಾದ 2ನೇಯ ಆಜ್ಞೆಯಿಂಷು ಅದು ಯಾವುದೆಂದರೆ ಸಿನ್ಹ ನೆರೆಯವನನ್ನು ಸಿನ್ಹಂತೆಯೇ ಹೀಗೆನಬೇಕು” ಎಂದು ತಿಳಿಸಿದ್ವಾನೆ (ಮತ್ತಾಯ 22:37-39). ದೇವರು ತ್ರೈಟಿಸಿರುವ ಇತರ ವಿಷಯಗಳನ್ನು ಅಲಕ್ಷಿಸಬೇಕು ಎಂಬ ಅರ್ಥವೇ? ಇಲ್ಲ. ದೇವರೆಂದಿಗಿನ ಮನುಷ್ಯನ ನಂಬಂಧವನ್ನು ಕುಲತಾದ ಆಜ್ಞೆಯನ್ನು ಯೀಂನು ಕ್ರಿಸ್ತನು ನಂಕ್ಷಿತ್ತವಾದ ಹದಗಳಲ್ಲ ತಿಳಿಸಿದ್ವಾನೆ. ಸೀಮ್ ಮತ್ತಾಯ 22:37-39 ರಾಳ್ಯರುವ ನಿಯಮಗಳಿಗೆ ಒಳಪಟ್ಟೆ ದೇವರ ಶ್ರವಣಿಂದ ಆಜ್ಞೆಯನ್ನು ಉತ್ತಮವಾಗಿಯಾ ಮತ್ತು ಬಿಧೇಯತೆಯಿಂದಲೂ ನೇರಪೇ ಲಿನ್ಯುಲ್ತಿಲ (ಮತ್ತಾಯ 7:21-23; ಯೋಹಾನ 14:15; ಇತ್ಯಾಯ 5:9; 1 ಯೋಹಾನ 5:3).

ಫಿಲಿಪ್ಪಿ 1:27ನ್ನು ತುನಃ ಗಮಸಿಸಿ. ಹೊಲನು ತನ್ನ ಜೀವ ಮತ್ತು ಮರಣಗಳ ಕುಲತು ಜೀವನುತ್ತಿದ್ದನು, ಅವರನ್ನು ತುನಃ ಸಂಧಿಸಲು ಅಧಿಕಾ ಸಂಧಿಸದೇ ಇರುವ ಸಂಭರ್ತ ಉಂಬಾಗಿತ್ತು (1:21-27) ನಂತರ ಅವನು ಅವರ ದೃಷ್ಟಿಯನ್ನು ತನ್ನ ಮೇಲಾನಿಂದ ತೇಗೆದು ಅವರ ಪರಿಸ್ಥಿತಿಯ ಮೇಲಾಟ್ಟನು. ಇದರ ಹಿಂಣಾಮಾಡಬಾಗಿ, ಅವನು ಹೀಗೆ, “ನಾನು ನಿಮ್ಮ ಬಜಾಗೆ ಬರುವದಕ್ಕೆ ದೃಢ ಭರವನದಿಂದಿದ್ದೇನೆ, ಒಂದು ಹೇಳಿ ಅದು ನಾಧ್ಯವಾಗಿದ್ದರೆ, ನಿಮ್ಮ ಒಂದನ್ನು ಕೆಳಿಕೊಳ್ಳುತ್ತೇನೆ: ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಲ್ಲ.” ಅಭೋನ್ತುನ ಹೇಳಿಕೆಯ ಮನಸಾಜ್ಞೆಯನ್ನು ನಾನು ಮೆಚ್ಚುತ್ತೇನೆ. ಅದೇ ನಮಯದಲ್ಲ, ಅವನು ಹೊನ ಒಡಂಬಿಕೆಯಲ್ಲ ಬೋಧಿಸಿರುವ ಬೋಧನೆಯನ್ನು ನಾಮಾನ್ಯವಾಗಿ ನಂಕ್ಷಿತ್ತಗೆಂಬಾರದು. ಅನೇಕ ಬಿವರಣೆಕಾರರು ಇದನ್ನು ನಂಕ್ಷಿತ್ತಗೆಂಬಾಜಿಸಿರುವದು ಆಜ್ಞೆಯವನ್ನು ಉಂಟುಮಾಡುತ್ತದೆ. ಇದರ ಕುಲತಾಗಿ, ಅವರ ಹೇಳಿಕೆ, “ಬೈಬಲ್ ತಿಳಿಸುವ ಸಿದ್ಧಾಂತಗಳ ಬಗ್ಗೆ ನೈತಿಕ ನಮತೋಽನದ ಬಗ್ಗೆ, ಮತ್ತು ಇತರ ವಿಷಯಗಳ ಕುಲತು ನೀವು ಜಿಂತಿನ ಬೇಡಿ. ಸೀಮ್ ಮಾಡಬೇಕಾಗಿರುವದನೆಂದು ಹೊಲನು ಇಂದಿ ತಿಳಿಸಿದ್ವಾನೆ.” ಇಂಥ ಒಂದು ನಿರ್ಣಯಕ್ಕೆ ಬರುವವರು ದೇವರ ವಾಕ್ಯವನ್ನು ಅಲ್ಲಾಗಳಿಯುವದರಲ್ಲ ಮನಸ್ತಾಪವಷ್ಟು

ಪರಾಗಿದ್ದಾರೆ. ಫಿಅಪ್ಪಿಯವರು ಈ ಹಡಗಳನ್ನು ಒದಿದ ನಂತರ, ತುತ್ತಿಯಿಸಿದರೆಂದು ನೀವು ತಿಜಯಿಬಿರಾ, “ಇನ್ನು ಮುಂದೆ ಹೋಲನು ತಿಜಿಸಿರುವ ಇತರ ಬಿಷಯಗಳನ್ನು ಅನುವ ಅಗತ್ಯಬಿರುವದಿಲ್ಲ?” ಇಂಥಕ ಒಂದು ಸಲಹೆಯು ಉಂಟಾಗುವಾಗ ಹೋಲ ಮತ್ತು ಫಿಅಪ್ಪಿಯವರು ದಿರ್ಘಮೊನದರು.

ಮಿಳೆಕ 6:8 ಮತ್ತು ಮತ್ತಾಯ 22:37-39ರಲ್ಲ, ಇರುವ ಹಡಗಳು ಹೋಲನ ಹಡಗಳಿಗೆ ಸಲಹಿಸುವಾಗಿದೆ. ಕ್ರಿಸ್ತನ ಸುವಾರ್ತೆಗಾಗಿ ಯೋಣ್ಯರಾಗಿ ನಡೆದುಕೊಳ್ಳುವವರು ಅವರ ಯಜಮಾನ ನೀವಿರುವ ತುತ್ತಿಯೆಂದು ಆಜ್ಞೆಗಳನ್ನು ಹೂರಣ ತ್ವಿಯಿಂದ ಹಾಆನುವರು (ಫಿಅಪ್ಪಿ 2:12ಎ ನೋಡಿ). ಈ ದೈವಿಕ ಕಟ್ಟಳೆಗಳಲ್ಲ ಅಗತ್ಯಬಿರುವ ಕೆಲವು ಕಟ್ಟಳೆಗಳನ್ನು ನಮ್ಮ ಹಾರ್ಗಳಲ್ಲ ಆಜವಾಗಿ ಧ್ಯಾನಿಸೋಣ; ಫಿಅಪ್ಪಿ 1:27-30. “ಕ್ರಿಸ್ತರು ಮಾಡಬೇಕಾದ ಒಂದೇ ಸಂದರ್ಭ ಬಗ್ಗೆ ತಿಜದವರಾಗಿ ಮುಂದಿನ ಜರ್ಜೆಯಲ್ಲ ಹಾಲುಗಾರರಾಗೋಣಾಣ.”

ನಿರ್ದಿಷ್ಟವಾದ ವೃತ್ತಿಕ್ಷೇತ್ರ (1:27ಎ)

“ಕ್ರಿಸ್ತನ ಸುವಾರ್ತೆಗೆ ಯೋಣ್ಯರಾಗಿ ನಡೆದುಕೊಳ್ಳಲಿ” ಎಂಬುದರ ಹೋಲನ ತಾತ್ವಯವನ್ನು ಕೂಲಿಂತುಶಾಗಿ ತಿಳಿಕೊಳ್ಳುವುಂ. ಇಲ್ಲ ಹೋಲನು ಒಂದು ನಾಥಾರಣವಾದ ಗ್ರಿಳೆ ಹದವನ್ನು ಬಳಸಿದ್ದಾನೆ. (Politeuesthai) ಅಂದರೆ “ಯೋಣ್ಯರಾಗಿ ನಡೆದುಕೊಳ್ಳಲಿ” ಈ ಹಡವು “ರಾಜಕೀಯ” ಎಂಬ ಹಡದ ಅರ್ಥಕ್ಕೆ ಸೇಲಿರುತ್ತದೆ. “ವಜ್ಜರವಾಗಿದೆ” [ಸಿನೆ] “ಒಳ್ಳೆಯ ನಾಕಲೆಕಾಗಿಯು” ASV ಗ್ರಿಳೆ ಭಾಷೆಯ ಮೂಲ ಹದವಲ್ಲ; “ನಾಗಲೀಕ ಜೀಬಿತವನ್ನು ಜೀಬಿಸಲು ಯೋಣ್ಯರಾಗಿಯು” ಎಂಬುದಾಗಿ [3:20ನ್ನು ಹೊಳಿಸಿಲ]. ABಯಲ್ಲ “ನಾಗಲೀಕರಾಗಿ ಜೀಬಿಸುವಂಥ ಯೋಣ್ಯತೆಯನ್ನು ಹೊಂದಿದವರಾಗಿಲ್ಲ. ನಿಮ್ಮ ಜೀಬಿತವು ಶಬಂಹರಂದೆಶಕ್ಕೆ ಯೋಣ್ಯವಾದ [ಸುವಾರ್ತೆ] ಲೀತಿಯಿಲ್ಲರಾ.” ನಂತರ, ಹೋಲನು ತನ್ನ ಹತ್ತಿಕೆಯಲ್ಲ, “ನಾವು ಹರಲೀಕ ಸಂನ್ಯಾಸದವರಾಗಿದ್ದೇವೆ ಎಂದು ತಿಜಿಸಿದನು” (3:20; ನೋಡಿಲ ಎಫೆನ 2:19). ಫಿಅಪ್ಪಿ 3:20ರ ವಜನವನ್ನು ಚೊಹತ್ತು ಅನುವಾದದಲ್ಲ, “ನಾವು ಹರಲೀಕ ದ ಒಂದು ವರ್ಗವಾಗಿದ್ದೇವೆ” ಎಂದು ತಿಜನಲಾಗಿದೆ.

ಫಿಅಪ್ಪಿಯು, ರೋಮಾಸುರದ ಒಂದು ತ್ವರ್ಯೇಕ ವರ್ಗವಾಗಿದ್ದುಂದ, ಹೋಲನ ಹೇಳಿಕೆಯನ್ನು ನಾವು ಮೆಚ್ಚಿಬೇಕು (ಅಪ್ರೋನ್ತಲರಕ್ಯತ್ವಗಳ 16:12). “ರೋಮದ ತುತ್ತಿಯೆಂದು ವರ್ಗವು ದೂರ ಸ್ಥಳಗಳಲ್ಲ, ರೋಮಾಯರ ಒಂದು ಜಿಕ್ಕು ರೋಮ್ ನಾಮುಜ್ವರಂತಿತು. ರೋಮಾಯದ ನಾಗಲೀಕರು ತುತ್ತಂಜದ ಯಾವ ಭಾಗದಲ್ಲಿರು, ಅವರು ತಾವು ರೋಮಾ ಸಂನ್ಯಾಸದವರು ಎಂದು ಒಟ್ಟಿಕೊಳ್ಳಬೇಕಿತ್ತು”⁷ ಮತ್ತು ಅದನ್ನು ಮರೆಯಬಾರಿದಿತ್ತು, ಮತ್ತು ಅವನು “ಲ್ಯಾಣಿನ್ ಭಾಷೆಯನ್ನು ಮಾತನಾಡುವವನು, ಲ್ಯಾಣಿನ್ ಉಡುಗೆಗಳನ್ನು ತೊಟ್ಟಬನು, ನ್ಯಾಯಿಧಿಕಗಳನ್ನು ಲ್ಯಾಣಿನ್ ಭಾಷೆಯಿಲ್ಲ ನಂಬೆಣಿಸುವವನು ಆಗಿರಬೇ ಕಿತ್ತು.”⁸ ಇದರ ಹಲಣಾಮವಾಗಿ ಹೋಲನು ಫಿಅಪ್ಪಿಯವರಿಗೆ, “ರೋಮಾನಾಗಲೀಕರಾಗಿ ಜೀಬಿಸುವದನ್ನು ನೀವು ಅಲಿಟಿಯಿಲಿ; ಅದುದಿಲಂದ ನೀವು ಈಗ ಹರಲೀಕ ಸಂನ್ಯಾಸದವರಾಗಿ ಯೋಣ್ಯವಾಗಿನಡತೆಳುಳಿಲ ಎಂದನು. ರೋಮಾಯರ ನಾಗಲೀಕರಾಗಿರುವುದು ಬಿಶೇ ಇವೇ ಆದರೆ ಹರಲೀಕ ಸಂನ್ಯಾಸದವರಾಗಿರುವುದು ನಿರ್ದಿಷ್ಟವಾದ ವೃತ್ತಿಕ್ಷೇತ್ರವಾಗಿರುತ್ತದೆ!”

ಅವರು ಯಾವ ಲೀತಿಯಲ್ಲ ಹರಲೀಕ ಸಂನ್ಯಾಸದವರಾಗಿ ನಡೆದುಕೊಳ್ಳಬೇ ಕಿತ್ತು? “ಕ್ರಿಸ್ತನ ಸುವಾರ್ತೆಗೆ ಯೋಣ್ಯವಾದ ಲೀತಿಯಲ್ಲ” ಸುವಾರ್ತೆಗೇ ಇನಂತಹಿನುವ ಹಾಗೆ ನಡೆತೆಳುಳಿತ್ತಿರುತ್ತಿ (CEV) ಸುವಾರ್ತೆಗೆ ಇತರರನ್ನು ಆಕರ್ಷಿಸುವ ಲೀತಿಯಲ್ಲ ಹೋಲನ ಎಳ್ಳಲಕೆಯ ಮಾತನಾಡನ್ನು ನಾನು ಆಪಿಸಿ ಅಸ್ತೇಂಯಾದಲ್ಲ ನಾನು ವಾಸಿಸಿದ್ದ ವಾಗ, ಅವೇಲಕೆಯ ಕೆಲವರು ಅ ದೇಶವನ್ನು ನಂಧಿಸಿದ ನಮಯವನ್ನು ನಾನು ನೆನಪು ಮಾಡಿಕೊಳ್ಳತ್ತೇನೆ. ಅದರಲ್ಲ ಹೆಚ್ಚಿನವರು ಒಳ್ಳೆಯ ಜನರಾಗಿದ್ದರು ಮತ್ತು ಅವರಲ್ಲ ಇನ್ನು

ಕೆಲವರು ನನ್ನ ತಾಯ್ಯಾಡಿನ ಬಡ ತುಟಿಸಿದಿಗಳಾಗಿ ಬಂದಿದ್ದರು. ಅವರು ನಮ್ಮ ಆರಾಧನೆಗೆ ಬಂದಾಗೆ, ಅನ್ನೇಂದ್ರಿಯಾದ ಅಹಾರದ ಬಗ್ಗೆಯೂ ಮತ್ತು ಅನ್ನೇಂದ್ರಿಯಾದ ಹದ್ದಿಗಳ ಬಗ್ಗೆಯ ಗುಣಗುಪ್ತಿದ್ದರು. ಇಂಥವರು ಅಮೇರಿಕದವರಾಗಿದ್ದರು ಎಂದು ನನಗೂ ಮತ್ತು ನನ್ನ ಸಭೆಯವರಿಗೂ ಬೇಕನರಿಂಬಾಯಿತು. ಅವರು ಅವರ ನಾಗರೀಕತೆಗೆ ತಕ್ಷಣತೆ ವರ್ತನಾಲ್ಲಿ ಮತ್ತು ಅದನ್ನು ಗೌರವಿಸಿಲ್ಲ.

ನಮ್ಮ ಜೀವನ ಹಯಾರ್ಡರ್, ಕೆಲವು ನಿಣಣಯಗಳನ್ನು ಕೈಗೊಳ್ಳಬೇಕು ಮತ್ತು ಹಲವಾರು ನಂಧನ್ಯಗಳನ್ನು ಹಲಹಲಸಿಕೊಳ್ಳಬೇಕು. ಕೆಲವು ನಾಲ ನಮ್ಮ ವರ್ತನೆಗಳ ಬಗ್ಗೆ ಪ್ರಂಥಗಳು ಸ್ವಷ್ಟಿವಾದ ನಲಹೆಗಳನ್ನು ನಿಡಿರುತ್ತಿರು: ಕೆಲವು ನಾಲ, ವಾಕ್ಯದ ನಾಮಾನ್ಯವಾದ ನಿಯಮಗಳಿಗೆ ನಾವು ಒಳಗಾಗಬೇಕಾಗುತ್ತದೆ. ನಾವು ಜೀವಿ ತದ ನವಾಲಾಗಳನ್ನು ಎದುರನುವಾಗ, ಈ ತ್ವರ್ತಿಗಳಿಂದ ಉತ್ತರಗಳನ್ನು ಹಡೆಯಲು ನಾಧ್ಯವಿದೆ: “ಈ ಹಲಸ್ತಿತಿಯಲ್ಲ, ಹರಲೋಕ ನಂಧಾನದವರು ಏನನ್ನು ಮಾಡಬೇಕು? ಈ ಹಲಸ್ತಿತಿಯಲ್ಲ ಹರಲೋಕ ನಂಧಾನದವರು ಹೇಗೆ ಇರಬೇಕು?” ನೀವು ಕೈಸ್ತ ರಾಗಿದ್ದರೆ, ನೀವು ನಿದಿಷ್ಟ ವಾದ ವ್ಯಕ್ತಿವನ್ನು ಹೊಂದಿದವರು ಎಂಬುದನ್ನು ಮರೆಯಬೇಡಿಲ - ನೀವು ದೇವರ ರಾಜ್ಯದ ನಂಧಾನದವರಾಗಿದ್ದಿಲ!

ನಿಯಮಗಳನ್ನು ಹಾಲನುವದರಲ್ಲಿ ಧೃಥವಾಗಿರಿ (1:27, 30)

ಹೋಲನು ಥಿಲಿಪ್ಪಿಯವರಿಗೆ ಯೋಜ್ಯರಾಗಿಲ್ಲ ಎಂದು ಹೇಳುವಾಗ, ಅವನ ಮನಸ್ಸಿನಲ್ಲಿ ಇದ್ದಂಥ ಅಲೋಚನೆಯನ್ನು ಅವರು ಅಲಕವರಾಗಿದ್ದರು, “ಇದರಲ್ಲ ಯಾವ ಉಕೆಯು ಅಡಗಿರಬಾಗ್ಲ.” ಅವನು ಮಂದುಪರಿಸಿ: “ನಾನು ಬಂದು ನಿಮ್ಮನ್ನು ನೋಡಿದರೂ ನಲಯೇ, ದೂರದಲ್ಲಿ ನಿಮ್ಮ ನುಡಿಯನ್ನು ಕೇಳಿದರೂ ನಲಯೇ. ನಿಂತು ನಿಮ್ಮ ಬಿರೋಧಿಗಳಿಗೆ ಯಾವ ವಿಷಯದಲ್ಲಿದರೂ ಹೆಡರದೆ ಒಂದೇ ಆತ್ಮದಲ್ಲಿ ಧೃಥವಾಗಿಲ್ಲ” (ಪಜನ 27ಇ ಸಿ). *Pneuma* ಎಂಬ ಗ್ರಿಂಕ್ ಹದದಿಂದ “ಆತ್ಮ” ಎಂಬ ಹದವನ್ನು ಅಲನಲಾಗಿದೆ. ಈ ಹದ “ಹಲಶ್ವಾತ್ಮಾತ್ಮನ” ಕುಲತಾಗಿ ಇರಬಹುದು; ಅದರ ಈ ವಾಕ್ಯದ ಹಿನ್ನೆಲೆಯಲ್ಲ ಅದು ಮನಸ್ಯನ್ ಆತ್ಮ” ಎಂಬುದಾಗಿಯೂ ಇರಬಹುದು. ನಂತರ, ಹೋಲನು ಮಂದುಪರಿಸಿ “ಬಕಮರ್ತ್ಯ” ಎಂಬ ಹದವನ್ನು ಗ್ರಿಂಕ್ ಭಾಷೆಯಲ್ಲ *psuche* (or *psyche*), ಎಂಬುದಾಗಿ ಕರೆಯಲಾಗಿದೆ, ಅವನ ಓದುಗರು “ಧೃಥವಾಗಿ ಸಿಂತಿಯವರು ...” - ನುಚಾರೇಗಾಗಿ ನಂಜಕೆಯಿಂದ ತುಯಾನಂತಹ ಕ್ರಿದ್ದರು ಎಂಬ ವಿಷಯವನ್ನು ಕೇಳುವ ಸಲುವಾಗಿ, ಅವರನ್ನು ಸಂಧಿಸಲು ನಿರ್ಣಿತಿಸಿಕೊಂಡಿದ್ದನು (ಪಜನಗಳ 25-27); ಅವನ ಸಂಧಿಸುವಿಕೆಯ ನಾಧ್ಯವಾಗೆ ಅಧಿಕಾರ ನಾಧ್ಯವಾಗದಿರಾಗಿ, ಅವರು ಮಾತ್ರ, ಕರ್ತನಿಗೆ ನಂಜಗೊಂಡಿರಾಗಿ ಜೀವಿಸಬೇಕೆಂದು ಅವನು ಬಯಸಿದನು.

ಅಧ್ಯಾಯದ ಅಂತರ್ದಲ್ಲಿ ಒಂದು ತುಸ್ತಾಪವು ಜಾಸುತ್ತಿದೆ. ಅಧ್ಯಾಯ 1 ಮತ್ತು ಅಧ್ಯಾಯ 2ರ ಆರಂಭದಲ್ಲಿ “ಬಕ್ಕತೆ” ಎಂಬುದಾಗಿಯೂ 1:27ರಲ್ಲ, “ಬಿಷ್ಟೆ”ಗೆ ಅವಕ್ಷಿಪಿಸಿ ಮಾರು ವಿಷಯಗಳನ್ನು ಹೋಲನು ಒತ್ತಿ ಹೇಳಿದ್ದಾನೆ:

- ಅವನ ಓದುಗರು ಬಕಮರ್ತ್ಯದ ಮನೋಭಾವದವರಾಗಿ: “ಒಂದೇ ಆತ್ಮದಲ್ಲ ನೆಲಿಸಿರಬೇಕೆಂದು” ಬಯಸಿದನು.
- ಬಿಷ್ಟವಾಗಿರುವರಾತೆ ಲಕ್ಷ್ಯವಿಡಬೇಕೆಂದು: “ಒಂದೇ ಮನಸ್ಸಿನಲ್ಲ” ತಿಳಿಸಿದನು.
- ಅವನ ಕ್ರಿಯೆಗಳಲ್ಲ ಅವರು ಒಬ್ಬಾಗಿ ಸಿಂತು: “ಬಕ್ಕತೆಯಿಂದ ತುಯಾನ ಹಡಬೇಕೆಂದು” ಅವನು ಬಯಸಿದನು.

ಪಜನ 27ರಲ್ಲ ದಾಖಲಾಗಿರುವ ಬಕ್ಕತೆಯನ್ನು ಒಬ್ಬಾಗಿ ಸೆರವೇಲನುವುದು ಅತಿ

ತ್ವಮುಖವಾಗಿದೆ. ಅ ವರ್ಜನದಲ್ಲಿ “ಬಹಕುತ್ಯದ ಹೋರಾಟ”¹⁰ ಎಂಬುದಾಗಿ ಇರುವದನ್ನು ಮಾಲ ವಾಕ್ಯದಲ್ಲಿರುವಂತೆ, “ಒಂದೇ ಗುಲಿಯನ್ನು ಸೇರಲು, ಅಂಗಾರರು ಒಷ್ಟಾಗಿ ಪ್ರಯಾಸ ಪಡುವಂಥ ಹೋರಾಟವನ್ನು ಮಾಡಬೇಕೆಂಬ ವಾಪಾಗ್ಯಾನವಾಗಿದೆ. ಹೋಲನು ಬದಿಯಲ್ಲಿನಿಂತುಕೊಂಡು, ಗುಂಪಾಗಿದ್ದು ಕಾರ್ಯವನ್ನು ನಾಧಿಸಿಲ ಏಂಬ ಹೇಳಬೇಯನ್ನು ಸೀಳಣವ ಹಾಗಿರುತ್ತದೆ!”¹¹

ವರ್ಜನ 2:2ನ್ನು ನೇರಡುವಾಗ, “ಬಳ್ಳತ್”ಯ ಬಗ್ಗೆ ಹೇಳಬೇಗಿ ತಿಳಿಯೋಣ. ನಧ್ಯತ್ತೇ ವರ್ಜನ 1:27ರ ಕುಲತ್ತ ದೃಷ್ಟಿಸೋಣ. ಪ್ರಪಂಚದಿಂದ ಯಾವುದೇ ಕಿಂನೆಯು, ದೇವರ ಮಗುಬಿಗೆ ಶ್ರಾವಣವಾದರೂ, ಅವನು ದೃಢವಾಗಿ ನಿಂತುಕೊಳ್ಳಬೇಕು. ಫಿಉಪ್ಪಿ ನಭೀಯ ನಹೋಳದರೂ ದೃಢವಾಗಿ ನಿರೂಪಿಸಬೇಕೆಂದು ಹೋಲನು ಎಜ್ಜಲಿಸಿದನು (ನೋಡಿಲ 1 ಕೊಲಂಥ 16:13; ಎಫೆನ 6:11, 13, 14; 1 ಫೈನಲೊಸಿಕ 3:8; 2 ಫೈನಲೊಸಿಕ 2:15).

ನಾವು - ಜಿಎವ - ಮರಣಗಳ ನಡುವಿನ ಹೋರಾಟದಲ್ಲಿ ತೋಡಿಕೆಂಡಿದ್ದೇವೆ (ನೋಡಿಲ ಎಫೆನ 6:10-17; 2 ಕೊಲಂಥ 10:4). “ನೀವು ನನ್ನಲ್ಲಿ ಕಂಡಂಥ ಹೋರಾಟವು” ಮತ್ತು ಈಗ ನನ್ನಲ್ಲಿರುವದಾಗಿ ಕೇಳಬೇಕು ಅದೇ “ಹೋರಾಟವು.” ನಿಮಗೂ ಉಂಟು ಎಂದು ಹೋಲನು ತಿಳಿಸಿದ್ದಾನೆ (1:30; CJB). “ತ್ಯಾತ್ತುಲಿಗೆ ಪ್ರಪಂಚವು ... ಯಾವಾಗಲೂ ಅಹಿತಕರ ವಾದ ... ಪಲಿನರವನ್ನೆ ನೃಷ್ಟಿಸುತ್ತದೆ.”¹² ನಿಮ್ಮ ನಂಜಕೆಗೆ ಅಕ್ರಮಣ ಉಂಟಾಗಬಹುದು. ನಿಮ್ಮ ಬಲವರ್ತನೆ ಮತ್ತು ದೃಢತೆಯ ಕುಲತ್ತ ಪ್ರಪಂಚವು ಗೇಣ ಮಾಡಬಹುದು. ಸ್ವೀಕಾರನು ನಿಮ್ಮ ಬಲಹಿನೆಯನ್ನು ಅಲಿಟರುವದಲಿಂದ ನಿಮ್ಮನ್ನು ಜೀರ್ಣಿಸಲೂ ಬಹುದು. ಈ ನಂಗತಿಗಳ ಕುಲತಾಗಿ ಜಾವಿತ ಬೇನಲಕೆ ಉಂಟಾಗುವ ನಂದಭ್ರದಲ್ಲ, ಹೋಲನು ನಿಮ್ಮನ್ನು ಕರೆನ ಬಳಗೆ ನಡಿಸಿ, ಅತನಲ್ಲ ದೃಢವಾಗಿ ನಿಂತುಕೊಳ್ಳಲಿ ಎಂದು ತ್ವರಿತಸ್ಥಿನುತ್ತಾನೆ (ಫಿಉಪ್ಪಿ 4:1; ನೋಡಿಲ 1 ಹೇತು 5:7).

“ನುವಾರೆಯಂದ ಉಂಟಾಗುವ ನಂಜಕೆಯೇ” ಒಂದು ಹೋರಾಟದ ಸ್ಥಳ ವಾಗಿರುತ್ತದೆ (ಫಿಉಪ್ಪಿ 1:27). “ನಂಜಕೆ” ಎಂಬುದಾಗಿ ಹೇಳುವಾಗ, ಅದು ಯೆನು ತೀನ್ತನು ಒಳಗೊಂಡಿರುವ ನಂಜಕೆಯ ಕುಲತಾದ ಬೋಧನೆಯಾಗಿರುತ್ತದೆ. ಇದು ಹೋನ ಒಡಂಬಿಡಿಕೆಯ ಬೋಧನೆಯಾಗಿರುತ್ತದೆ - ನುವಾರೆಯಂದಾಗುವ ನಂಜಕೆಯು ಯಾವಾಗಲೂ ಅಕ್ರಮಣಕ್ಕೆ ಒಳಗಾಗುತ್ತದೆ, ಕೆಲವರು ಅದನ್ನು ನಿಂಧಿಸುತ್ತಾರೆ. ಕೆಲವರು ಅಹಾಧರ್ಮಾಡುತ್ತಾರೆ, ಕೆಲವರು ನಿರಾಕರಿಸುತ್ತಾರೆ. ಕೆಲವರು ಅದನ್ನು ನಾಶಪಡಿಸುತ್ತಾರೆ. ಆದರೆ ನಾನು ಮತ್ತು ನೀನು ನಂಜಕೆಯನ್ನು ಉಳಿಸಬೇಕು (ಅದರಲ್ಲಿ ಜಾವಿನ ಬೇಕು), ಪ್ರಜುರಪಡಿಸಬೇಕು, ಕಾಹಾಡಬೇಕು, ಮತ್ತು ಅದಕ್ಕಾಗಿ ನಾಯಲೂ ಸಿದ್ಧಿಂತರ ಬೇಕು! “ದೇವಜನಲಿಗೆ ಶಾಶ್ವತವಾಗಿರುವಂತೆ ಒಂದೇ ನಾಲ ಒಟ್ಟಿನಲ್ಲಿಟ್ಟ ನಂಜಕೆಯನ್ನು ಕಾಹಾಡಿಕೊಳ್ಳಬೇಕು ನಾವು ಪ್ರಯೋಜನಬೇಕು” (ಯೂದ 3:8).

ಹಿಂನೆಯಲ್ಲ ಭಯಷಡಬೇಡಿ (1:28-30)

ನಾವು ರಣರಂಗದಲ್ಲಿ ಇರುವುದಾದರೆ, ಅಲ್ಲ ಚೈಲಿಯ ನಕ ಇರಲೇಬೇಕು. ಅನೇಕ ತಡೆಗಳಲ್ಲಿ ಹೋಲನು ತಿಳಿಸಿ, ಸ್ವೀಕಾರನು ಮತ್ತು ಅವನ ನಹಜರರು ನಮ್ಮ ಅತ್ಯುಕೆ ಜಿವನಕ್ಕೆ ಬಿರೋದಿಗಳು ಎಂದು ಹೇಳಬೇದ್ದಾನೆ (ಎಫೆನ 6:11, 12). ಹೇಗೂ, ಸ್ವೀಕಾರನು ಜನರ ಮಾಲಕವಾಗಿಯೇ ತನ್ನ ಕಾರ್ಯವನ್ನು ನಿರ್ವಹಿಸುವನು ಎಂಬುದು ನಿಯಮವಾಗಿರುತ್ತದೆ (ನೋಡಿಲ ಮತ್ತಾಯ 16:23; ಯೋಹಾನ 6:70).

ಹೋಲನು ಮುಂದುವರಿಸಿ, “ನೀವು ಬಿರೋದಿಗಳ ಕುಲತ್ತ ಅಲಯವರಲ್ಲ” (ವರ್ಜನ 2:8) ಎಂದು ಹೇಳಿ ನಮ್ಮ ಬಿರೋದಿಗಳ ಯಾರು ಎಂಬುದಾಗಿ “ನಿದಿಂಷ್ಟವಾಗಿ” ಎಲ್ಲ ತಿಳಯದಿದ್ದರೂ; ವರ್ಜನ 30ರಲ್ಲ, ಫಿಉಪ್ಪಿಯವರು ನಕ “ಅದೇ ಹೋರಾಟವನ್ನು

“ವದುಲನುತ್ತಿದ್ದರೂ” ಎಂದು ಅಪ್ರೋನ್ತಲನು ತಿಳನುತ್ತಿದ್ದಾನೆ. ಫಿಅಪ್ಪಿಯಿಳ್ಳ ರೋಮಾ ಸರ್ಕಾರದ ಅಧಿಕಾರಿಗಳೇ ಅಂದರೆ ಜನಲಿಂದ ಅಲಿನಲ್ಪಟ್ಟ ಅಧಿಕಾರಿಗಳೇ ಅವನ ವಿರೋಧಿ ಗಳಾಗಿದ್ದರು (ಸೊಂಡಿಲ ಅಪ್ರೋನ್ತಲರಕ್ಯೂತ್ಯಾಗಳ 16:19-22). ಯಾದಾಯದ ಪ್ರತಿಸಿಧಿಗಳು, ಪ್ರಯೋಧಿಸಿದ, ರೋಮಾಯದ ಅಧಿಕಾರಿಗಳೇ, ಹೊಲಿಸಿಗೆ ರೋಮಿನಿಳ್ಳ ವಿರೋಧಿಗಳಾಗಿದ್ದರು. ಯಾದಾಯದ ಯೀರುನಲೇಬಿನ ನಾಗಲೀಕರಾಗಿದ್ದರು (ಸೊಂಡಿಲ ಅಪ್ರೋನ್ತಲರಕ್ಯೂತ್ಯಾಗಳ 25:6-11). ಅನ್ಯಜನಲಿಂದ ಪ್ರಭಾವಕ್ಕೆ ಒಳಗಾದವರೂ ಮತ್ತು ಬಹುಶಃ ಯೀಹಾದ್ಯರ ಒಂದು ಜಿಕ್ಕ ನಮುದಾಯದವಲಿಂದ ಪ್ರಭಾವಕ್ಕೆ ಒಳಗಾದ ರೋಮಾ ಅಧಿಕಾರಿಗಳೇ, ಛಾದ್ಯಬಿಕ ವಾಗಿ ಹೊಲನ ವಿರೋಧಿಗಳಾಗಿದ್ದರು.

ಫಿಅಪ್ಪಿಯವರ ವಿರೋಧಿಗಳು ಯಾರೇ ಆಗಿರಿ, ಹೊಲಾರಿಪು ಮಾತ್ರ ಷೋಲರವಾಗಿದ್ದಿಲಿಂದ ಅವರ ವಿರೋಧಿಗಳಿಗೆ ಭಯಹಡಬಾರದೆಂದು ಹೊಲನು ಶೈಲ್ಯಾನ್ಯಾಸಿಸಿದನು. “ಎಜ್ಜರವಾಗಿರಬೇಕು” ಎಂಬ ಹಡವನ್ನು ರೀತ್ಕೊ ಭಾಷೆಯಿಲ್ಲ ಭಯಹಡಬಾರದು (pturo) ಎಂದು ಅನುವಾದಿಸಲಾಗಿದೆ [ಅಥವಾ] “ಗಾಬಲಹಡಬಾರದು ಬೆದಲಕೆ ಅಂಜಬಾರದು ಎಂಬುದಾಗಿರುತ್ತದೆ”¹³ (“ಅಂಜಕೆ”; KJV; “ಗಾಬಲ”; NIV). “ಅಂಜಕೆ ಹಡುವ ಕುದುರೆ ಅಥವಾ ಹತೇಳಣಿಗೆ ಭಾರದಂತೆ ಕಾಲ್ಯಾಜಿತಕ್ಕೆ ಒಳಗಾಗಿರುವ ಖಾಣಿಗಳ ಗುಂಪು ಎಂಬ ಅಧಿಕಾರಿದೆ.”¹⁴ ಒಂದು ಕುದುರೆಗಳ ಗುಂಪು ಬಿಂಂಜಿನ ರಭನಕ್ಕೆ ಭಯಹಟ್ಟ ಕಾಲ್ಯಾಜಿತಕ್ಕೆ ಒಳಗಾದಂಥ ಹಲಸ್ತಿತಿಯನ್ನು ಉಹಿಸಿಕೊಳ್ಳಲಿ.¹⁵ ನಿಮಗೆ ಮಾನವರ ದೃಷ್ಟಿಂದಂತೆ ಬೇಕಾಗಿರುವೆ, ಗೇನ್ನೆಮನೆ ತೋಟದಲ್ಲಿ “ಕಾಲ್ಯಾಜಿತಕ್ಕೆ ಸಿಲುಕಿದೆ” ಶಿಕ್ಷಣನ್ನು ನೆನೆಹಿಸಿಕೊಳ್ಳಲಿ (ಮತ್ತಾಯ 26:56ಇ). ಈ ಲಿತಿಯಾದ ಅಂಜಕೆಗೆ ತನ್ನ ಓದುಗರು ಸಿಲುಕಿಕೊಳ್ಳಬಾರದು ಎಂದು ಹೊಲನು ತಿಳನುತ್ತಾನೆ. ಯೀಂನು ಕ್ರಿಸ್ತನು ತನ್ನ ಶಿಕ್ಷಣ, “ದೇರವನ್ನು ಕೊಂಡು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವಲಿಗೆ ಹೆದರಬೇಂಡಿಲ್” ಎಂದು ಹೇಳಿದನು (ಲಾಕ 12:4). ಇಜಿಯ 13:ರಿಳ್ಳ, “ಆದದಲಿಂದ ... ಕರೆನು ನನ್ನ ಸಹಾಯಕನು, ನಾನು ಭಯಹಡಿಸು, ಮನುಷ್ಯನು ನನಗೆ ಏನು ಮಾಡಾನು?”

ಫಿಅಪ್ಪಿಯವರು, “ಕಾಲ್ಯಾಜಿತಕ್ಕೆ ಒಳಗಾಗಿದಂತೆ” ಯಾವ ಸಂಗಾತಿಯ ತಡೆಯಿತ್ತತ್ತು, ಅವರು ಹಿಂಸನೆಗೆ ಒಳಗಾಗುವಾಗ, ಅವರು ಕ್ರಮಬಂಧವಾಗಿ ತಿಳಯಬೇಕಾದ ಮೂರು ನರ್ಯಾಗಳನ್ನು ಹೊಲನು, ಅವರ ಸಹಾಯಕಾಗಿ ನಿಂಡಿದ್ದಾನು. ಮೌದಲನೆಯದಾಗಿ ಅವರು ದೇವಲಿಂದಾಲೇ ಅನುಷ್ಠಾನದನೆ ಗೊಂಡಿದ್ದರು: “ನಿಂದು ನಿಮ್ಮ ವಿರೋಧಿಗಳ ಯಾವ ಬಿಷಯದಲ್ಲಾದರೂ ಹೆದರದೆ ಎಂಬುದು - ವಿರೋಧಿಗಳ ನಾಶನದ ನೂಜನೆಯಾಗಿತ್ತು.”¹⁶ ಅದರೆ ಫಿಅಪ್ಪಿಯವಲಿಗೆ, ರಕ್ಷಣೆಯ ನೂಜನೆಯಾಗಿತ್ತು, ಆ ರಕ್ಷಣೆಯಿಲ್ಲ ದೇವಲಿಂದಲೀ ಉಂಟಾಗಿತ್ತು” (ಪಜನ 28: ಒತ್ತಿ ಹೇಳಿದ್ದ ನನ್ನದ್ದು). ಹಿಂಸೆಯಿಲ್ಲ ಫಿಅಪ್ಪಿಯವರು ಬಲಹಿನ ವಾಗಿದ್ದು, ಅವರ ವಿರೋಧಿಗಳ ಬಲವಾಗಿದ್ದರು ಎಂಬ ನೂಜನೆಯನ್ನು ನಿಂಡಿರಬಹುದು. ಅದರೆ, ಹೊಲನು “ನಿಂದು ರಕ್ಷಣೆಯ ಹಾದಿಯಿಲ್ಲರುವ ನೂಜನೆ ಎಂದು ತಿಳಸಿದನು” ದೇವಲಿಂದ ಅನುಮೋದನೆ ಗೊಂಡಬಾಗುವುದು ಎಂಬುದಕ್ಕೆ ಹಿಂಸೆಯ ನಾಳ್ಳಿಯಾಗಿರಲ್ಲ; ನಿಂದು ಕ್ರಿಸ್ತನಾಗಿಯೂ, ಹಿಂಸೆಗೆ ಒಳಗಾಗಿದ್ದರೆ, ನಿಂದು ಸಲಯಾದದನೇ ಮಾಡುತ್ತಿರಬಹುದು! ಈ ಬಿಷಯವು ನಮಗೆ ಸಂಪೂರ್ಣವಿಕಾಸಿಯನ್ನು ನಿಡುತ್ತದೆ, “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುಲನುವವರು ಯಾರು?” (ರೋಮಾಪುರ 8:31; CEV).

ಅವರ ಹಿಂಸೆಯು, “ವಿರೋಧಿಗಳ ನಾಶನಕ್ಕೆ” ನೂಜನೆಯಾಗಿದೆ ಎಂದು ಹೊಲನು ತಿಳಸಿದನು. ಕ್ರಿಸ್ತನ ಸಭೆಯನ್ನು ನಾಶಪಡಿಸಲು ಯಶ್ವಿಸಿದ ವಿರೋಧಿಗಳು, “ಇನ್ನು ತನ್ನ ನಾಶಕಾರಿಯೇ ಉಂಟಾಗುತ್ತಿರುವ ನೂಜನೆ ಎಂದು ತಿಳಯಲ್ಲವೇ?” ಬಹುಶಃ ತಿಳದಿರಿತಲ್ಲ. NASBಯಿಲ್ಲನ “ಅದಲಿಗೆ” ಎಂದು ಫಿಅಪ್ಪಿ 1:28ರಿಳ್ಳ ಅನುವಾದಿಸಲಾಗಿದೆ (KJV ಮತ್ತು NIVಯನ್ನು ನೊಂಡಿಲ). ಕ್ರಿಸ್ತರ ಹಿಂಸೆಯು, ಅನ್ಯರ ನಾಶನದ ನೂಜನೆಯಾಗಿತ್ತು ಎಂಬ

ನಂಗತಿಯ ಜರ್ಜೆಗೆ ಗ್ರಾಹಕವಾಗಿರುತ್ತದೆ. ಕೈಸ್ತರ ಹಿಂಸೆಯ ನಿಖಿತವಾಗಿ, ಅನ್ಯಲಿಗೆ ಶಾಹಪು ಉಂಬಾಗುತ್ತಿತ್ತು ಎಂಬ ವಿಷಯವನ್ನು ಅವರು ಅಲಿತು, ತಾವು ಮಾಡುತ್ತಿರುವುದು ತಪ್ಪ ಅಥವಾ ಸಲಯಿಂದು ಗ್ರಹಿಸಿಕೊಳ್ಳಬೇಕು ಎಂದು ಕೈಸ್ತರು ಬಯಸದೆ ಕೈಸ್ತರು ಯಥಾರ್ಥವಾದ ಯೇಸುವಿನ ಹಿಂಬಾಲಕ್ತರು ಎಂಬ “ನೂಜನೆ”ಯನ್ನು ಖರೋಧಿಗಳು ತಿಳಿಕೊಳ್ಳಬೇಕಿಂದು ಬಯಸಿದರು. ಹೇಗೆ ಅವರು ಈ ಹಿಂಸೆಯಲ್ಲ ಪ್ರತಿದಿನಗಳನ್ನು ತಚೆಯಾಗ, ವೈಲಿಗಳು ನಿತ್ಯವಾದ ನಾಶನಕ್ಕೆ ಹತ್ತಿರವಾಗುತ್ತಿದ್ದರು. “ನಭಿಗೆ ಉಂಬಾಗುವ ವೈರತ್ಯಪು ಮತ್ತು ನುವಾ ತೆಯ ಖರೋಧತ್ಯಪು, ನಾಶನಕ್ಕೆ ನೂಜನೆಯಾಗಿರುತ್ತದೆ. ಯಾಕೆಂದರೆ ಅದರಿಳ್ಳ ರಕ್ಷಣೆಗೆ ಇರುವ ಒಂದೇ ಮಾರ್ಗವನ್ನು ತಿರಸ್ತುಲಿಸಲಾಗಿದೆ.”¹⁷ ಫಿಲಿಪ್ಪಿಯವರಿಗೆ ಉಂಬಾದ ಹಿಂಸೆಯು, ಅವರು ವೈಲಿಗಳಿಂದ ರಕ್ಷಿಸಲ್ಪಟ್ಟ ಮತ್ತು ಅವರ ವೈಲಿಗಳು ನಾಶನಕ್ಕೆ ಒಳಗಾಗಿದ್ದರು ಎಂದು “ದೇವರು ನೂಜಿಸಿದ ನಂಕೆತ ಎಂಬುದನ್ನು ನಭಿಯವರು ಅಲಿಯಬೇಕೆಂದು ಹೊಲನು ಬಯಸಿದನು” (NCV).

ಫಿಲಿಪ್ಪಿಯರ ಹಿಂಸೆಯ ನಿಖಿತವಾಗಿ ಉಂಬಾದ ವಿಷಯದಲ್ಲ, ಏರಡನೆಯ ನಿತ್ಯವನ್ನು ಅವರಿಗೆ ಹೊಲನು ತಿಂಡಿ ಕರ್ತನಿಗಾಗಿ ಹಿಂಸೆಯನ್ನು ಅನುಭವಿಸುವುದು ಒಂದು ಅವಕಾಶ ಎಂದು ತಿಳಿಯಬಯಸಿದನು. “ಹೇಗೆಂದರೆ ಕೈಸ್ತನ ಮೇಲೆ ನಂಜಕೆ ಇಡುವುದು ಆತಸಿಗೇಳ ಸ್ಥರ ಭಾದೆಯನ್ನು ಅನುಭವಿಸುವುದು ನಿಮಗೆ ಅನುರೂಪವಾಗಿ ದೊರೆಯಲು” (ಪಜನ 29). “ಅನುರೂಪ” ಎಂಬ ಹದಕ್ಕೆರೀಕ್ರೀತ್ಯಾ ಭಾಷೆಯಲ್ಲ (charizomai) ಎನ್ನುತ್ತಾರೆ. ಇದನ್ನು “ಕೃಷ್ಣ” ಎಂಬುದಾಗಿಯೂ ಕರೆಯಲಾಗಿದೆ. “ಷುಕ್ರಪೀಯಾದ ... ಕೃಷ್ಣಾದಾನ” ಎಂಬುದಾಗಿದೆ.¹⁸ ದೇವರು ನಿಂಡುವ ಏರಡು ವರಗಳನ್ನು ವಜನ 29ರಿಳ್ಳ ಕಾಣಿಸಲಾಗಿದೆ. ನಂಜಕೆಯ ವರ. ನಂಜಕೆಯ ಆಧಾರವಾದ ಬೈಬಲ್‌ನ್ನು ಕರ್ತನು ನಿಮಗೆ ನಿಂಡಿದ್ದಾನೆ (ರೋಮಾತ್ತರ 10:17) ಮತ್ತು ಅದನ್ನು ಅರ್ಥಮಾಡಿಕೊಳ್ಳುವಂಥ ಮನಸ್ಸನ್ನು ದೇವರು ನಿಂಡಿದ್ದಾನೆ (ಎಫೆನ 5:17). ನಂಜಕೆಯ ವರಕ್ಕಾಗಿ ದೇವರಿಗೆ ನೇತ್ತಾತ್ರ ಇಂತಹ ದೇವರ ಕೃಷ್ಣಯನ್ನು ಮೆಜ್ಜಬೇಕಾದದ್ದೆ (ಎಫೆನ 2:8, 9) ಅದು ದಿನೇ ದಿನೇ ನಮ್ಮನ್ನು ಕಾಣಾಡುತ್ತದೆ. ನಂಜಕೆಯ ವರಗಳಲ್ಲ “ತ್ರಿಮುಖವಾದ” ವರವಾಗಿರುತ್ತದೆ ಅವು “ಬಳ್ಳಿ ಪರದಾನಗಳು” (ಯಾಕೆಳೆಬ 1:7).

ಕೈಸ್ತನಿಗಾಗಿ ಭಾದೆಹಡುವುದು ಗೌರವದ ವರವಾಗಿರುತ್ತದೆ ವಜನ 29. ಇದು “ಅನಾವರ್ಯವಾದ” ವರ ವಾಗಿರುತ್ತದೆ. ಒಂದು ಮೇಳಿನ ತುಂಬಾ ಬಹುಮಾನಗಳರುವ ಜಿತ್ರಣವು ನನ್ನ ಮನಸ್ಸಿಗೆ ಬರುತ್ತದೆ: ಅದರಿಳ್ಳ ದೇವರು ನಿಂಡಿರುವ ಅಧ್ಯತ್ವವಾದ ಬಹುಮಾನಗಳವೇ. ಅದರಿಳ್ಳ ಇರುವ ಬಹುಮಾನಗಳನ್ನು ಆಯ್ದು ಚಾಡಿಕೊಳ್ಳಲು ಅವಕಾಶವನ್ನು ನಿಂಡುವುದಾದರೆ, “ಭಾಧೆ” ಎಂಬ ಬಹುಮಾನವು ಮಾತ್ರ ಆ ಮೇಳಿನ ಮೇಲೆ ಉಳಿದಿರುತ್ತದೆ. ಜಾಲ್ರ್ ಸ್ವಿಂಡಾಲ್ರೆವರವರು ಇದನ್ನು ಕೈಸ್ತರ ಜೀವಿತದಲ್ಲ ಇರುವ ನಂಜಕೆಯ “ಆಳಾದಾಯಕ ಭಾಗವನ್ನು” “ಕಷ್ಟಕರವಾದ ಭಾಗ”¹⁹ ಎಂದು ಕರೆದಿದ್ದಾರೆ.

ಹೇಗಾದರೆನು, ಭಾದೆಗಳು ಕೈಸ್ತರ ಅನುಭವ ಎಂದು ಬೈಬಲ್ ಬೋಧಿಸುತ್ತದೆ. ಆ ಭಾದೆಗಳಲ್ಲ ಲಾಭಪು ಅಡಕವಾಗಿದೆ (ಸ್ನೋಡಿಲ ಯೋಹಾನ 16:33; ಅರ್ಜೋನ್ತಲರಕ್ಕುತ್ತರೆಗಳು 5:41; 14:22; ರೋಮಾತ್ತರ 5:3-5; 2 ಥೆಸಲೋನಿಕ 1:4, 5; ಇಜಿಯ 12:5-7, 11; ಯಾಕೆಳೆಬ 1:2-4; 1 ಹೆತ್ರ 3:14; 4:2-14). ನಂಜಕೆಯ ಭಾದೆಗಳನ್ನು ನಂಧಿಸುವಾಗ, ಅದು ಕೈಸ್ತ ಬೀಳವಡಿಗೆ ಅನುಕೂಲ ಮಾಡುತ್ತದೆ.

ಭಾದೆಗಳಲ್ಲ ಆಶಿವಾದಪು ಅಡಕವಾಗಿರುವದಿಲ್ಲ, ಇದನ್ನು ನಾವು ತಿಳಿಯಬೇಕು. ನಾವು “ಅತಸಿಗಾಗಿ ಭಾದೆಗಳನ್ನು” - ಅನುಭವಿಸುವಾಗ, ಹೇತುನು ಹೇಳಿದ್ದೇನೆಂದರೆ, “ನಿಮ್ಮಿಳ್ಳ ಯಾವನಾದರು ಕೊಲ್ಗಾರನು ಕೈಸ್ತನು ದುಷ್ಪನು ಪರಕಾಯೆಗಳಲ್ಲ ತಲೆ ಹಾಕುವದನು ಆಗಿದ್ದ ಶಿಕ್ಷಾಪಾತ್ರನಾಗಬಾರದು, ಆದರೆ ಕೈಸ್ತನಾಗಿ ಭಾದೆಹಟ್ಟರೆ ಅವನು ನಾಜಿಕೆ ಹಡೆ ಅ ಹೆನಲನಿಂದಲೇ ದೇವರನ್ನು ಘನಹಡಿನಲ್ಲ” (1 ಹೆತ್ರ 4:15, 16).

ತೀಕ್ಷ್ಣಸಿಗಾಗಿ ಬಾಧೆತಡಲುವುದು ಒಂದು ಅವಕಾಶವಾಗಿರುತ್ತದೆ. ಯೇಸು ಹೇಜದ್ದು.

ನೀತಿಯ ಸಿಬಿತ್ತಪಾಗಿ ಹಿಂಸೆಯನ್ನು ತಾಜಕೊಳ್ಳುವವರು ಧನ್ಯರು; ಪರಲೋಕ ರಾಜ್ಯವು ಅವರದು. ನನ್ನ ಸಿಬಿತ್ತಪಾಗಿ ಜನರು ನಿಮ್ಮನ್ನು ಸಿಂಹಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತಾರ್ಗಳನ್ನು ನುಳ್ಳಾಗಿ ಹೊಲಿಸಿದರೆ ನೀವು ಧನ್ಯರು. ನಂತಾಲಂಜಪಡಿಲ, ಉಲ್ಲಾಸಪಡಿಲ; ಪರಲೋಕದಲ್ಲಿ ನಿಮಗೆ ಬಹಕ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹಿಗೆರೀ ಹಿಂಸೆಪಡಿಸಿದರಲ್ಲ (ಮತ್ತುಯ 5:10-12೻).

ಫಿಂಪ್ಪಿಯವರಿಗೆ ಅಲವು ಮೂಡಿನಲು ಹೊಲನು ಮೂರಾನೆಯ ನಯವನ್ನು ತಿಳಿಸುತ್ತಿದ್ದಾನೆ. ಬಾಧೆಗಳನ್ನು ಅವರು ಅನುಭವಿಸುವಾಗ, ಒಂದು ಒಟ್ಟೀಯ ಸಹವಾನ ದವರೀಂದಿಗೆ ಇರಬೇಕು. “ಹಿಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನಲ್ಲಿರುವುದಾಗಿ ಕೆಳುವಂಥ ಅನುಭವವನ್ನೇ ನೀವು ಹೊಂದಿದ್ದಿಲ್ಲ” (ಫಿಂಪ್ಪಿ 1:30). ಇಲ್ಲ ಕಾಣಿಸಿರುವ “ಹೋರಾಟ್” ಎಂಬ ಹದವನ್ನು ರೀತ್ತು ಭಾಷಿಯಲ್ಲ “ವೇದನೆ” (agon) ಎಂದು ಹೇಳಲಾಗಿದೆ. ಅಯಿಗದಲ್ಲ ಉದ್ದಮಲ್ಲಿರ ನಡುವೆ ನಡೆಯುತ್ತಿದ್ದ ಝಿಂಕರ ಹೋರಾಟದ ಕುಲತು ಈ ಹದವನ್ನು ಉಹಯೋಗಿಸಲಾಗಿದೆ.²⁰ ವಜನ 30ರಷ್ಟು ಇರುವ ಬಿಂಬಿಯದ ಕುಲತಾಗಿ, ಹೊಲನು ಫಿಂಪ್ಪಿಯಲ್ಲ ಅನುಭವಿಸಿದ್ದ ವೇದಸೌಗಳ ಕುಲತಾಗಿ ಫಿಂಪ್ಪಿಯವರು ಬಹುಶಃ ಯೋಜಿಸಿರಬಹುದು. (ನೇರೆಯ ಜಮಾನನ ಮುಖದಲ್ಲಿದ್ದ ಅವಮಾನವನ್ನು ನೋಡಿರುವಿರಾ?) ಈಗ ಫಿಂಪ್ಪಿಯವರು ಬಿಧಿ ಬಿಧವಾದ ಬಾಧೆಗಳನ್ನು ಹಾಡು ಹೋಗುತ್ತಿದ್ದಾರು. ಆ ಬಾಧೆಗಳನ್ನು ಅವರು ಅನುಭವಿಸುವದರಲ್ಲ ಒಬ್ಬಿಂಟಿಗರಾಗಿರಿಲ್ಲ - ಹೊಲನೂ ಸಹ ಅದನ್ನು ಅನುಭವಿಸಿದ್ದಾರು.

2 ತಿಮೇತಿಯಲ್ಲ, ಹೊಲನು “ತೀಕ್ಷ್ಣಯೇಸುಬಿನಾಜ್ಞಾನಾಧ್ವರ್ಯಕರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಿಗಾಗುವರು” ಎಂದು ತಿಳಿಸಿದ್ದಾನೆ (3:12; ಒತ್ತಿ ಹೇಜದ್ದು ನನ್ನದ್ದು). ನಿಮಗೆ ಹಿಂಸೆ ಉಂಟಾಗುವಾಗ, ಈ ಮೂರು ನಯಗಳು ನಿಮ್ಮನ್ನು ಸಂತೋಸಿ ಬಲಪಡಿಸುತ್ತವೆ:

- ದೇವರು ನಿಮ್ಮನ್ನು ಅನುಮೋದನೆಗೊಳಿಸಿದ್ದಾನೆ ಎಂಬುದರೆ ಸೂಜನೆ ಹಿಂಸೆ.
- ಕರ್ತವೀಗಳಿಗೆ ಹಿಂಸೆಗೊಳಿಗಾಗುವರು ಒಂದು ಅವಕಾಶವಾಗಿದೆ.
- ಬಾಧೆಗಳಲ್ಲಿ ನೀತಿವಂತರ ಸಹವಾನವನ್ನು ಮಾಡಬೇಕು (ನೋಡಿಲ ಮತ್ತುಯ 5:12ಇ).

ಮುಕ್ತಾಯ

ಕೈಸ್ತನು ಮಾಡಬೇಕಾದ “ಒಂದೇ ಸಂಗತಿಯ ಬಗ್ಗೆ ಜರ್ಜಿಸಿದ್ದೇವೆ.” ಅಪ್ಪಗಳಿಲ್ಲವು ಶೀತ್ತಪಾಗಿ ನೇರಪೆರಲಬೇಕು ಎಂದು ತಿಳಿದರೆ. ಅದು ನಿನ್ನನ್ನು ಬೇಸರಗೊಳಿಸುತ್ತದೆ. ನಾವು ಬಿಧಿಬಿಧವಾದ ಹೊಳೆಗಾಲಕೆಯನ್ನು ಸ್ವೀಕಿಸಿದ್ದೇವೆ. ಈ ಯೋಜನೆಯ ನಿಮಗೆ ಸಹಾಯವಾಯಿತು ಎಂದು ನಂಜಿದ್ದೇನೆ: “ಕೈಸ್ತನಾಗಿ ನಾನು ಮಾಡಬೇಕಾದ ಒಂದು ಸರಗತಿ ಉಂಟು - ಅದೇನೆಂದರೆ, ನಾನು ಪರಲೋಕ ಸಂಸ್ಥಾನದವನಾಗಿ ಇರಬೇಕು!”

ನಾವು ಪರಲೋಕ ಸಂಸ್ಥಾನದವರಾಗಿದ್ದರೆ, ಫಿಂಪ್ಪಿ 1:27-30ರ ಜವಾಭ್ಯಾಲಗಳನ್ನು ಈಡೆಲನುತ್ತೇವೆ:

- ಎಲ್ಲ ನಾಗಲೀಕರಂತಹ ನಾಗಲೀಕರೆಯ ಬಗ್ಗೆ ಹೆಮ್ಮೆ ಹಡುತ್ತಾರೆ. ನಾವು ಪರಲೋಕ ಸಂಸ್ಥಾನದವರಾಗಿರುವದಲಿಂದ ನಮ್ಮ ಚೈವಿದ್ಯವನ್ನು ಅಲಿಟವರಾಗಿ “ನಾವು ಇರುವಂಥ ಸ್ಥಾನಗಳಲ್ಲ” ತಭಾವವನ್ನು ಜೀರಬೇಕು.

- నాగలీకతేయు, అవరిగింతలూ దొడ్డదాగిరుత్తదె, అదు బంధనక్కే ఒళగాగిరుత్తదె. ప్యైలగజన్సు ఎదలనలు నాచ్చ వాగుత్తదె. పరలోక సంస్కారదపరాగి, నాచు పరస్పర సకాహినుత్తేచే; ఆటంకగజల్ల దృఢ వాగి నిల్చుత్తేచే.
- నాచు అన్యేయమ్మాగి ఇరువదలండ, నాలీకలిగి ధైయమంచాగుత్తదె. ముందిన రాజ్యద సంస్కారదపరాగి, ఈ లోకక్కే అంజువపరల్ల, అదర బదలాగి, నమ్మన్న ప్రీతిసిదాతన మాలక “నాచు ఈ ఎల్లా విషయగజల్ల శ్రోణజయశాఅగజాగిదేఁచే” (రేఖామాణ్పర 8:37). హోరాచ ఎంబుదాగిరుత్తదె.

ఫీలిప్పీ 2:1-4రల్లుచ, “బక్యుతేయల్ సిఇపు దృఢవాగినిల్లిల్” ఎంబ హారువన్న పరలోకరాజ్యద సంస్కారదపరాగి, నమ్మ నడవజకె హేగిర బేఁకేందు జజిఁన్నోఱ.

ఓష్టాటిగిల్

¹William F. Arndt and F. Wilbur Gingrich, *A Greek-English Lexicon of the New Testament and Other Early Christian Literature* (Chicago: University of Chicago Press, 1957), 529. బిలేషంవాద తజ్ఞమీరిలు చేఁనన్న ఎంబ పదవన్న “బంచేల్” ఎందిద్దారే. (KJV; NKJV; ASV; NASB; RSV; NRSV; CJB), అదరే కేలపు బిపరణకెరు ఈ పదక్కే షైయాగి తజ్ఞమే మాడిద్దారే (NIV; NCV). ²Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 54. ³Ibid., 55. ⁴William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 29. ⁵Alec Motyer, *The Message of Philippians: Jesus Our Joy*, The Bible Speaks Today series, ed. John R. W. Stott (Downers Grove, Ill.: Inter-Varsity Press, 1984), 92. ⁶Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 71. ⁷Maxie D. Dunnam, *Galatians, Ephesians, Philippians, Colossians, Philemon*, The Communicator’s Commentary, ed. Lloyd J. Ogilvie (Waco, Tex.: Word Books, 1982), 272. ⁸Barclay, 30. ⁹Eugene H. Peterson, *The Message: New Testament with Psalms and Proverbs* (Colorado Springs: NavPress, 1995), 490. ¹⁰సునతెలుయిఁ ఎంబ ర్రిట్లో పదవాగిదే. సూయఁ ఎంబ జోఁ పద, “అఫేలో” ఎంబ పదదింద “అఫేలచో” ఎంబ పద బయత్తదె. హోరాచ ఎంబుదాగిదే. (*The Analytical Greek Lexicon* [London: Samuel Bagster & Sons, Ltd., 1971], 8, 385).

¹¹Avon Malone, *Press to the Prize* (Nashville: 20th Century Christian, 1991), 45.

¹²James Burton Coffman, *Commentary on Galatians, Ephesians, Philippians, Colossians* (Austin, Tex.: Firm Foundation Publishing House, 1977), 273. కింసెయ్ షైలేషదల్లుచ కైన్టర్లు జోలన బాధేగజన్సు తెఱయుత్తారే. ¹³Arndt and Gingrich, 735. ¹⁴John A. Knight, *Philippians, Colossians, Philemon*, Beacon Bible Expositions (Kansas City, Mo.: Beacon Hill Press, 1985), 57. ¹⁵ఇతరే క్రూటిగిల్ కాల్యూజతక్కే ఒళగాగబహుదు. ఈ క్రూటిగె బదలాగి, అదన్న లుకయోలిసిల. ¹⁶ఎండ్రెక్స్స్నో ఎంబ ర్రిట్లో పదపు ఆశ్చర్యః “తోఱుపు” ఎంబుదాగి సిద్ధాంత అభపా “తునారణ్” (James M. Toll, *Notes on Philippians* [San Fernando, Calif.: Tolle Publications, 1972], 24). ¹⁷Richard B. Gaffin, Jr., notes on

Philippians, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1804. ¹⁸*The Analytical Greek Lexicon* (London: Samuel Bagster & Sons, Ltd., 1971), 433-34. ¹⁹Charles R. Swindoll, *Laugh Again* (Dallas: Word Publishing, 1992), 72. ²⁰*Analytical Greek Lexicon*, 6; Malone, 47.